

Kerala Gazette No. 3 dated 17th January 2017

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಎ) ಇಲಾಖೆ

ಅಧಿಸೂಚನೆ

ನಂಬ್ರ 28244/ಲೆಗ್. ಎ1/2015/ಕಾನೂನು. ತಿರುವನಂತಪುರ, 2015 ಡಿಸೆಂಬರ್ 23,
1191 ಧನು 7/
1937 ಪುಷ್ಯ 2.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆಯು ಮಂಜೂರುಮಾಡಿದಂತಹ ಮಸೂದೆಗೆ 2015 ಡಿಸೆಂಬರ್ 23ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಡಿ. ಸಾಜು,

ಯೋಜನಾ ಸಿಬ್ಬಂದಿ ಹಾಗೂ ಯೋಜನೆ.

2015ರ 21ನೇ ಅಧಿನಿಯಮ

2015ರ ಕೇರಳ ಧನವಿನಿಯೋಗ (6ನೇ ನಂಬ್ರ) ಅಧಿನಿಯಮ

2015-2016 ಆರ್ಥಿಕ ವರ್ಷದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಮತ್ತು ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸುವ

ಒಂದು

ಅಧಿನಿಯಮ

ಪೀಠಿಕೆ.—2015-2016ರ ಆರ್ಥಿಕ ವರ್ಷದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಮತ್ತು ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸುವುದು ಅಗತ್ಯವಾದುದರಿಂದ;

ಭಾರತ ಗಣರಾಜ್ಯದ ಅರುವತ್ತಾರನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು.—ಈ ಅಧಿನಿಯಮವನ್ನು 2015ರ ಕೇರಳ ಧನವಿನಿಯೋಗ (6ನೇ ನಂಬ್ರ) ಅಧಿನಿಯಮ ಎಂದು ಕರೆಯಬಹುದು.

2. 2015-2016ನೇ ಆರ್ಥಿಕ ವರ್ಷಕ್ಕೆ ಕೇರಳ ರಾಜ್ಯ ಸಂಚಿತ ನಿಧಿಯಿಂದ 302,54,62,000 ರೂಪಾಯಿಗಳ ನೀಡುವಿಕೆ.—2015-2016ನೇ ಆರ್ಥಿಕ ವರ್ಷದಲ್ಲಿ ಉಂಟಾಗುವ ವಿವಿಧ ಖರ್ಚುಗಳನ್ನು ಭರಿಸುವುದಕ್ಕಾಗಿ, ಅನುಸೂಚಿಯ (2)ನೇ ಕಾಲನಲ್ಲಿ ಹೇಳಿರುವ ಸೇವೆಗಳಿಗೆ ಹಾಗೂ ಉದ್ದೇಶಗಳಿಗೆ ಸಂಬಂಧಿಸಿ ಅನುಸೂಚಿಯ (3)ನೇ ಕಾಲನಲ್ಲಿ ಹೇಳಿರುವುದಕ್ಕಿಂತ ಮೀರದ ಹಾಗೂ ಒಟ್ಟು ಮುನ್ನೂರ ಎರಡು ಕೋಟಿ ಐವತ್ತನಾಲ್ಕು ಲಕ್ಷದ ಅರುವತ್ತೆರಡು ಸಾವಿರ ರೂಪಾಯಿಗಳಷ್ಟಾಗುವ ಮೊತ್ತಗಳನ್ನು ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡಬಹುದಾಗಿದೆ ಹಾಗೂ ವಿನಿಯೋಗಿಸಬಹುದಾಗಿದೆ.

3. ಧನವಿನಿಯೋಗ.—ಈ ಅಧಿನಿಯಮದ ಪ್ರಕಾರ ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸಿರುವ ಮೊತ್ತಗಳನ್ನು 2015-2016ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿ ಅನುಸೂಚಿಯಲ್ಲಿ ಹೇಳಿರುವ ಸೇವೆಗಳಿಗೆ ಹಾಗೂ ಉದ್ದೇಶಗಳಿಗೆ ವಿನಿಯೋಗಿಸತಕ್ಕದ್ದು.

ಅನಂತ

೨ ಹೆಚ್ಚಿನ 3ನೇ ಉಪನಿಯಮಗಳ ಅಡಿಯಲ್ಲಿ

	(a)	(b)	
ಕ್ರಮ ಸಂಖ್ಯೆ	ವಿವರಣೆ	ಒಟ್ಟು ಮೊತ್ತ	ಒಟ್ಟು ಮೊತ್ತ
ಕ್ರಮ ಸಂಖ್ಯೆ	ವಿವರಣೆ	ಒಟ್ಟು ಮೊತ್ತ	ಒಟ್ಟು ಮೊತ್ತ
1	II ಸಿಬ್ಬಂದಿ ಹೆಚ್ಚಿಸುವ ನಿರೀಕ್ಷಿಸಿದ ಹೆಚ್ಚಳ	1,000	1,000
2	XI ಸಿಬ್ಬಂದಿ ಹೆಚ್ಚಿಸುವ ನಿರೀಕ್ಷಿಸಿದ ಹೆಚ್ಚಳ	2,000	2,000
3	XII ಪೋಲೀಸರು	3,000	3,000
4.	XV ಸಾರ್ವಜನಿಕ ಕಾಮಗಾರಿ	1,000	1,000
5.	XVII ಶಿಕ್ಷಣ, ಪ್ರೇಮ, ಕಲೆ ಹಾಗೂ ಸಂಸ್ಕೃತಿ	175,00,00,000	175,00,00,000
6.	XVIII ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ	37,00,02,000	37,00,02,000
		1,000	1,000
		21,49,02,000	21,49,02,000
		3,60,00,000	3,60,00,000

೧	೨	೩	೪	೫
7	XXI ಗೃಹ ನಿರ್ಮಾಣ	ಬಂಡವಾಳ	1,000	..
8.	XXII ನಗರಾಭಿವೃದ್ಧಿ	ಕಂದಾಯ	3,75,01,000	..
9	XXIII ವಾರ್ತಾಪ್ರಸಾರ ಹಾಗೂ ಪ್ರಚಾರ	ಕಂದಾಯ	1,000	..
10	XXV ಪರಿಷ್ಕೃತ ಜಾತಿ/ಪರಿಷ್ಕೃತ ಪಂಗಡ/ ಇತರ ಹಿಂದುಳಿದ ವರ್ಗಗಳು/ ಅಲ್ಪಸಂಖ್ಯಾತರ ವಿಭಾಗಗಳು ಮೊದಲಾದವರ ಕಲ್ಯಾಣ	ಕಂದಾಯ	43,26,80,000	..
11	XXVII ಸಹಕಾರ	ಕಂದಾಯ	1,000	..
12	XXVIII ವಿವಿಧ ಅರ್ಥಿಕ ಸೇವೆಗಳು	ಕಂದಾಯ	7,00,000	..
13	XXIX ಕೃಷಿ	ಬಂಡವಾಳ	5,00,01,000	..
14	XXX ಆಹಾರ	ಕಂದಾಯ	10,80,000	..
15	XXXI ಪುನರ್ಮರಣ	ಬಂಡವಾಳ	1,000	..
		ಕಂದಾಯ	80,01,000	..

16	XXXXIII	ಮೀನುಗಾರಿಕೆ	ಕಂದಾಯ	2,56,72,000	..	2,56,72,000
17	XXXXVII	ಕೈಗಾರಿಕೆಗಳು	ಬಂಡವಾಳ	9,44,02,000	..	9,44,02,000
B	XLVI	ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ	ಕಂದಾಯ	7,40,000	..	7,40,000
			ಬಂಡವಾಳ	37,69,000	..	37,69,000
			ಒಟ್ಟು	302,54,62,000	..	302,54,62,000